

Kerala Gazette No. 9 dated 27th February, 2018.

PART I

Section iii



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಬಿ) ಇಲಾಖೆ

ಅಧಿಸೂಚನೆ

ನಂಬ್ರ 2210/ಲೆಗ್. ಬಿ1/2017/ಕಾನೂನು.

ತಿರುವನಂತಪುರಂ,

2017 ಫೆಬ್ರುವರಿ 3,
1192 ಮಕರ 21.
1938 ಮಘ 14.

2017 ಫೆಬ್ರುವರಿ 2ನೇ ದಿನಾಂಕದಂದು ಕೇರಳ ರಾಜ್ಯಪಾಲರು ಪ್ರಖ್ಯಾಪಿಸಿದಂತಹ ಈ ಕೆಳಗಿನ ಅಧ್ಯಾದೇಶವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗಿದೆ.

ರಾಜ್ಯಪಾಲರ ಆಜ್ಞಾಪ್ರಕಾರ,

ಬಿ. ಜಿ. ಹರೀಂದ್ರನಾಥ್,

ಕಾನೂನು ಇಲಾಖೆ ಕಾರ್ಯದರ್ಶಿ.

2017ರ 2ನೇ ನಂಟ್ರ ಅಧ್ಯಾದೇಶ

2017ರ ಢದ್ರಾಸ್ ಹಿಂದೂ ಢತೀಯ ಢತ್ತು ಧಾರ್ಮಿಕ ದತ್ತಿಗಲು (ತಿದ್ಢಪಡಿ)
ಅಧ್ಯಾದೇಶ

ಭಾರತ ಗಣರಾಜ್ಯದ ಅರುವತ್ತೆಂಟನೇ ವರ್ಷದಲ್ಲಿ ಕೇರಳ ರಾಜ್ಯಪಾಲರಿಂದ ಪ್ರಖ್ಯಾಪಿಸಲ್ಪಟ್ಟಿತು.

1951ರ ಢದ್ರಾಸ್ ಹಿಂದೂ ಢತೀಯ ಢತ್ತು ಧಾರ್ಮಿಕ ದತ್ತಿಗಲು ಅಧಿನಿಯಢವನ್ನು
ಢತ್ತಷ್ಟು ತಿದ್ಢಪಡಿ ಢಾಡುವುದಕ್ಕಿರುವ

ಓಂದು

ಅಧ್ಯಾದೇಶ

ಪೀಠಿಕೆ.—1951ರ ಢದ್ರಾಸ್ ಹಿಂದೂ ಢತೀಯ ಢತ್ತು ಧಾರ್ಮಿಕ ದತ್ತಿಗಲು
ಅಧಿನಿಯಢ (1951ರ XIXನೇ ಢದ್ರಾಸ್ ಅಧಿನಿಯಢ)ವನ್ನು ಇನ್ನು ಢುಂದಿನ
ಅಗತ್ಯಗಲಿಗಾಗಿ ಢತ್ತಷ್ಟು ತಿದ್ಢಪಡಿ ಢಾಡುವುದು ಯುಕ್ತವಾಗಿರುವುದರಿಂದಲೂ;

ಕೇರಳ ರಾಜ್ಯ ವಿಧಾನಸಭೆಯು ಅಧಿವೇಶನದಲ್ಲಿ ಇಲ್ಲದಿರುವುದರಿಂದಲು ಢತ್ತು ತಾನು
ತ್ವರಿತ ಕ್ರಢವನ್ನು ಕೈಗೊಳ್ಳಲು ಅಗತ್ಯವಾದ ಸನ್ನಿವೇಶವು ಅಸ್ತಿತ್ವದಲ್ಲಿದೆಯೆಂದು ಕೇರಳ
ರಾಜ್ಯಪಾಲರಿಗೆ ಢನವರಿಕೆಯಾಗಿರುವುದರಿಂದಲೂ;

ಃಗ, ಆದುದರಿಂದ, ಭಾರತ ಸಂವಿಧಾನದ 213ನೇ ಅನುಚ್ಛೇದದ ಖಂಡ (1)ರ
ಪ್ರಕಾರ ನೀಡಲ್ಪಟ್ಟ ಅಧಿಕಾರಗಲನ್ನು ವಿನಿಯೋಗಿಸಿ ಕೇರಳ ರಾಜ್ಯಪಾಲರು ಃ ಕೆಲಗಿನ
ಅಧ್ಯಾದೇಶವನ್ನು ಪ್ರಖ್ಯಾಪಿಸಲು ಇಚ್ಛಿಸುವರು:—

1. ಸಣ್ಣ ಹೆಸರು ಢತ್ತು ಪ್ರಾರಂಭ.—(1) ಃ ಅಧ್ಯಾದೇಶವನ್ನು 2017ರ
ಢದ್ರಾಸ್ ಹಿಂದೂ ಢತೀಯ ಢತ್ತು ಧಾರ್ಮಿಕ ದತ್ತಿಗಲು (ತಿದ್ಢಪಡಿ) ಅಧ್ಯಾದೇಶವೆಂದು
ಕರೆಯಬಹುದು.

(2) ಇದು ಕೂಡಲೇ ಜಾರಿಗೆ ಬರುವುದಾಗಿದೆ.

2. ತಾತ್ಕಾಲಿಕವಾಗಿ ತಿದ್ಢಪಡಿ ಢಾಡಬೇಕಾದ 1951ರ XIX ನೇ ಅಧಿನಿಯಢ.—
ಃ ಅಧ್ಯಾದೇಶವು ಜಾರಿಯಲ್ಲಿರುವ ಕಾಲದಲ್ಲಿ, 1951ರ ಢದ್ರಾಸ್ ಹಿಂದೂ ಢತೀಯ
ಢತ್ತು ಧಾರ್ಮಿಕ ದತ್ತಿಗಲು ಅಧಿನಿಯಢ (1951ರ XIXನೇ ಢದ್ರಾಸ್ ಅಧಿನಿಯಢ)
(ಇನ್ನು ಢುಂದೆ ಪ್ರಧಾನ ಅಧಿನಿಯಢವೆಂದು ಉಲ್ಲೇಖಿಸಲ್ಪಡುವುದು)ಕ್ಕೆ ವಿಭಾಗ 3ರಿಂದ 5ರ
ವರೆಗಿನ ವಿಭಾಗಗಲಲ್ಲಿ ನಿರ್ದಿಷ್ಟಪಡಿಸಿದ ತಿದ್ಢಪಡಿಗಲಿಗನುಸಾರವಾಗಿ ಪ್ರಾಬಲ್ಯವಿರುವುದಾಗಿದೆ.

3. ವಿಭಾಗ 13ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 13ನೇ ವಿಭಾಗದಲ್ಲಿ,—

(1) (1)ನೇ ಉಪ-ವಿಭಾಗದ ಬದಲು ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(1) ಪ್ರತಿಯೊಂದು ಪ್ರಾದೇಶಿಕ ಕಮಿಟಿಯಲ್ಲಿ ಸರಕಾರವು ನೇಮಕಾತಿ ಮಾಡುವ ಏಳು ಸದಸ್ಯರು ಒಳಗೊಂಡಿರತಕ್ಕದ್ದು, ಅದೇನೆಂದರೆ:—

(ಎ) ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಸಮುದಾಯಗಳಿಂದ ಒಬ್ಬ ಸದಸ್ಯ;

(ಬಿ) ಒಬ್ಬ ಮಹಿಳಾ ಸದಸ್ಯ;

(ಸಿ) ಹಿಂದೂ ಮತದ ಒಬ್ಬ ತತ್ವಜ್ಞಾನಿ ಅಥವಾ ದೇವಸ್ಥಾನ ಕಲೆಯ ಪ್ರದರ್ಶಕ ಅಥವಾ ಹಿಂದೂ ಸಾಹಿತ್ಯದಲ್ಲಿ ಪುಸ್ತಕವನ್ನು ಪ್ರಕಟಿಸಿದ ವ್ಯಕ್ತಿ; ಮತ್ತು

(ಡಿ) ನಾಲ್ಕು ಇತರ ಸದಸ್ಯರು.”;

(2) ಉಪ-ವಿಭಾಗ (2)ರಲ್ಲಿ “ಎರಡು ವರ್ಷಗಳು” ಎಂಬ ಪದಗಳಿಗೆ ಬದಲು “ನಾಲ್ಕು ವರ್ಷಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು.

4. ವಿಭಾಗ 39ರ ತಿದ್ದುಪಡಿ.—ಪ್ರಧಾನ ಅಧಿನಿಯಮದ ವಿಭಾಗ 39ರ ಉಪ-ವಿಭಾಗ (3)ರಲ್ಲಿ, “ಎರಡು ವರ್ಷಗಳು” ಎಂಬ ಪದಗಳಿಗೆ ಬದಲು “ನಾಲ್ಕು ವರ್ಷಗಳು” ಎಂಬ ಪದಗಳನ್ನು ಸೇರಿಸತಕ್ಕದ್ದು.

5. ಪ್ರಾದೇಶಿಕ ಸಮಿತಿಯ ಹಾಗೂ ಪಾರಂಪರ್ಯೇತರ ಟ್ರಸ್ಟಿಗಳ ಅಸ್ತಿತ್ವದಲ್ಲಿರುವ ಸದಸ್ಯರಿಗೆ ಸಂಬಂಧಿಸಿದ ವಿಶೇಷ ನಿಬಂಧನೆಗಳು.—ಪ್ರಧಾನ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, 2017ರ ಮದ್ರಾಸ್ ಹಿಂದೂ ಮತೀಯ ಮತ್ತು ಧಾರ್ಮಿಕ ದತ್ತಿಗಳು (ತಿದ್ದುಪಡಿ) ಅಧ್ಯಾದೇಶ (2017ರ 2)ದ ಪ್ರಾರಂಭ ದಿನಾಂಕದಂದು ಹಾಗೂ ಅಂದಿನಿಂದ ಅಧಿಕಾರದಲ್ಲಿರುವ ಪ್ರಾದೇಶಿಕ ಸಮಿತಿಯ ಚೇರ್ಮೇನ್‌ರ ಮತ್ತು ಸದಸ್ಯರ ಹಾಗೂ ಪಾರಂಪರ್ಯೇತರ ಟ್ರಸ್ಟಿಗಳ, ಆಯಾಯ ವಿಷಯದಂತೆ ಪ್ರಾದೇಶಿಕ ಸಮಿತಿಯ ಅಂತಹ ಚೇರ್ಮೇನ್ ಮತ್ತು ಸದಸ್ಯರು ಹಾಗೂ ಪಾರಂಪರ್ಯೇತರ ಟ್ರಸ್ಟಿಗಳು ಎಂಬ ಅಧಿಕಾರವು ಮುಕ್ತಾಯವಾಗುವುದು.

ಪಿ. ಸದಾಶಿವಂ,

ರಾಜ್ಯಪಾಲರು.